

## ಕಲ್ಲಿನ ಕಿಂಡಿಯೊಳಗೆ ಜುಳು ಜುಳು!

ನೋಡಿದಾಕ್ಷಣ 'ಡಸ್ಟ್ ಬಿನ್' ಎಂದು ಭಾವಿಸಿ, ಮುಂದೆ ಸಾಗುತ್ತಿದ್ದ ನಮ್ಮನ್ನು ಕರೆದ ಮ್ಯೂಸಿಯಂನ ಗೈಡ್, 'ಇದು ನೀವೆಂದುಕೊಂಡಂತೆ ಡಸ್ಟ್ ಬಿನ್ ಅಲ್ಲ. ಅಪರೂಪದ ಕಲ್ಲು' ಎಂದು ಅದರ ಮಹತ್ವ ತಿಳಿಸಿದರು. ಕಲ್ಲಿನ ಕಿಂಡಿಯೊಳಗೆ ತಲೆ ತೂರಿಸಿದಾಗ ಜಲಪಾತದ ಬಳಿ ನಿಂತಾಗ ಕೇಳುವಂತಹ ಜುಳು ಜುಳು ನೀರಿನ ಕಿರು ಶಬ್ದವು ಇಂಪಾಗಿ ಕಿವಿಗೆ ಕೇಳುತ್ತದೆ. ಅದು ಒಂದು ರೀತಿಯ ವಿಶೇಷ ಅನುಭವವೇ ಸರಿ.

ನಂತರ ಕಲ್ಲಿನ ಕಿಂಡಿಯೊಳಗೆ ಓಸು ಮಾತು ಉಸುರಿದಾಗ ಅದರ ತರಂಗಗಳು ಸ್ಪಷ್ಟವಾಗಿ ಪ್ರತಿಧ್ವನಿಸಿದ್ದು ಪುನಃ ತಂದಿತು! ಇದನ್ನು ಅನುರಣದ ವಿದ್ಯಮಾನ (The phenomena of resonance) ಎನ್ನುತ್ತಾರೆ. ಇದು ದೇಹದ ಮೂಲಕ ಕಂಪನಗಳನ್ನು ಅನುಭವಿಸುವ ಕ್ರಿಯೆ! ಇದರ ಅನುಭವ ಆಗಬೇಕಾದರೆ ಬೆಂಗಳೂರಿನ ಜೆ.ಪಿ. ನಗರದ ಬ್ರಿಗೇಡ್ ಮಿಲೇನಿಯಂ ಕ್ಯಾಂಪಸ್‌ನ 'ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್' ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ; ಕಲ್ಲನ್ನು ನೋಡಿ.

—ನಗರ ಗುರುದೇವ್ ಭಂಡಾರ್ಕರ್, ಹೊಸನಗರ



## ಕೊಳನ್‌ಕಲ್ ಗಣಪತಿ

ಉಡುಪಿಯ ಕುಂದಾಪುರ ತಾಲ್ಲೂಕಿನ ಬಿದ್ದಲ್ ಕಟ್ಟಿ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಕರಿ ಬಂಡೆಕಲ್ಲುಗಳ ನೆತ್ತಿಯ ಮೇಲೆ ಬೋಗುಣಿಯಾಕಾರದಲ್ಲಿರುವ ಈ ಕೊಳ ಸುಮಾರು 6 ಅಡಿ ಆಳವಿದೆ. ಕರಾವಳಿಯ ಬಿರುಬೆಳಿಗೆಯಲ್ಲೂ ಇದರ ನೀರು ಖಾಲಿಯಾಗದಿರುವುದು ಅಚ್ಚರಿಯ ವಿಚಾರ. ಕೊಳದ ಬದಿಯಲ್ಲಿ ಎರಡು ಕಲ್ಲುಗಳ ಮಧ್ಯೆ ಮಂಡಿಯೂರಿದ ಪುಟ್ಟ ಆಕೃತಿಯ ಕಲ್ಲಿನ ಗಣಪತಿಯ ಸಾನ್ನಿಧ್ಯವಿದ್ದು, ಈ ಸ್ಥಳ ಕೊಳನ್‌ಕಲ್ ಗಣಪತಿ ಕ್ಷೇತ್ರವೆಂದೇ ಹೆಚ್ಚು ಪ್ರಸಿದ್ಧಿಯಾಗಿದೆ.

—ಬಿ. ಸತ್ಯನಾರಾಯಣ ಅರಸ, ಕುಂದಾಪುರ



## ಸಿಳೆ ಹೊಡೆಯುವ ಬೇಕಡಿ

ಪ್ಯಾರಿಡೇ ಕುಟುಂಬದ ಈ ಪಕ್ಷಿಯ ವೈಜ್ಞಾನಿಕ ಹೆಸರು ಮೆಲಾನಿಪಾರಸ್ ಆಫರ್. ಆಂಗ್ಲ ಭಾಷೆಯಲ್ಲಿ ಗ್ರೇ ಟೀಟ್ ಎಂದೂ ಕನ್ನಡದಲ್ಲಿ ಬೂದು ಬಣ್ಣದ ಬೇಕಡಿ ಎಂದೂ ಕರೆಯಬಹುದು. ಇದು ಗುಬ್ಬಿಚ್ಚಿ ಗಾತ್ರದ ಪಕ್ಷಿಯಾಗಿದ್ದು, ತುರಾಯಿಯಲ್ಲದ ಕಪ್ಪು ತಲೆಯಿದೆ. ಗಲ್ಲದ ಮೇಲೆ ಹೊಳೆಯುವ ಬಿಳಿ ಪಟ್ಟಿಗಳುಂಟು. ಬೂದುಬಿಳಿ ಬಣ್ಣದ ಕೆಳ ಭಾಗ ಮತ್ತು

ಅಗಲವಾದ ಕಪ್ಪು ಪಟ್ಟಿಯು ಕೆಳಗೆ ಮಧ್ಯದವರೆಗೆ ಸಾಗಿದೆ.

ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದ ಗುಡ್ಡಗಾಡುಗಳಲ್ಲಿ ಕಂಡು ಬರುವ ತುಂಬ ಚುರುಕಾದ ಈ ಪಕ್ಷಿಯು ಕೀಟಾಹಾರಿಯಾಗಿದೆ. ಒಂಟಿಯಾಗಿ ಇಲ್ಲವೇ ಗುಂಪಿನಲ್ಲಿ ಕಾಣುವ ಈ ಪಕ್ಷಿಗಳನ್ನು ಕ್ಯಾಮರಾದಲ್ಲಿ ಛಾಯಾಗ್ರಾಹಕ ವಿಜಯ ಸೆರೆಹಿಡಿದಿದ್ದಾರೆ. ಸಂತಾನಾಭಿವೃದ್ಧಿ ಕಾಲ ಫೆಬ್ರುವರಿಯಿಂದ ನವೆಂಬರ್ ತಿಂಗಳು.

ಈ ಸಮಯದಲ್ಲಿ ಗಂಡು ಪಕ್ಷಿ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ವೀ ಚೀ ಚೀ, ವೀ ಚೀ ಚೀ ಎಂದು ಸಿಳೆ ಹೊಡೆಯುತ್ತದೆ. ಐದಾರು ಅಡಿ ಎತ್ತರದ ಮರದ ಡೊಗರಿನಲ್ಲಿ ಎಲೆಗಳು, ನಾರುಗಳನ್ನು ಬಳಸಿ ಗೂಡು ಕಟ್ಟಿಕೊಳ್ಳುತ್ತವೆ. ಬಿಳಿಯ ಇಲ್ಲವೇ ಗುಲಾಬಿ ಮಿಶ್ರಿತ ಬಿಳಿಯ ನಾಲ್ಕರಿಂದ ಆರು ಮೊಟ್ಟೆಗಳನ್ನು ಗೂಡಿನಲ್ಲಿಡುತ್ತದೆ. ಗಂಡುಹೆಣ್ಣು ಎರಡೂ ಮರಿಗಳ ಜವಾಬ್ದಾರಿ ಹೊರುತ್ತವೆ.

—ಪ್ರಕಾಶ ಎಸ್. ಮನ್ಸಂಗಿ, ಮೋಟೆಬೆನ್ನೂರು

